

ಹಾಗೆ ತನ್ನ ಅಹಂ ಅನ್ನ ಸಂತ್ಯುವದಿಕೆಗೊಂಡನು. ಆದರೆ, ಒಟ್ಟುಕೊಳ್ಳಿದರಲು ಸಾಧ್ಯವಾಗಲ್ಲಿಲ್ಲ. ಹಕ್ಕೆದರೆ ತನ್ನ ಅಧಿಕಾರಕ್ಕೆ ಹತ್ತು ಬರುವ ಯಾವ ಕೇಲಸವನ್ನ ಮಾಡುವುದಿಲ್ಲ ದೋರೆ.

ಪ್ರತಿಮೆ ಅನಾವರಣಕ್ಕೆ ಏಪಾರಿಟಿಗಳು ಜೋರಾಗಿ ನಡೆಯುತ್ತಿವೆ. ಆದರೆ ದೋರೆ ಮಾತ್ರ ಹೋಸ ಹೋಸ ಉಪಾಯಗಳನ್ನು ಮಾಡುತ್ತಿದ್ದಾನೆ. ಹಿಗೆ ಎಲ್ಲರೂ ಬಗ್ಗಣ್ಣಿಗೆದ್ದರೆ, ಎಲ್ಲಿ ತನ್ನ ಪುಟ್ಟ ಬಿಳಿಸುವರೋ ಎಂಬುದು ದೋರೆಯ ಭಯ. ಅದಕ್ಕೇ ಹೇಗಾದರೂ ಮಾಡಿ ಗುಂಪನ್ನು ಒಡೆಯಬೇಕೆಂದು ಸಂಚಯ ರೂಪಿಸಿದನು.

ಪ್ರತಿಮೆ ಅನಾವರಣಕ್ಕೆ ಮೂರುದಿನಗಳ ಮೊದಲಿನ ವಿಕಾರವಿದು. ಎಲ್ಲರೂ ಮಲಿಗಿ ಅರ್ಥರಾತ್ರಿಯಲ್ಲಿ ಯಾತ್ರೆ ಲೀಡರ್ ನರಸಿಂಹ ಬಬ್ಬಿನನ್ನೇ ಕರೆಹೊಂಡನು. ನರಸಿಂಹನಿಗೆ ಏನೂ ಅಥವಾಗುತ್ತಿಲ್ಲ. ಇಮ್ಮು ರಾತ್ರಿಯಲ್ಲಿ ದೋರೆ ತನ್ನನ್ನು ಏಕೆ ಕರೆಸುತ್ತಿದ್ದಾನೆ? ಗ್ರಹಕಾರ ಕೆಟ್ಟು ಹೊಡೆಸಲೇಕ್ಕೂ, ಪ್ರತಿಮೆ ಅನಾವರಣ ನಿಲ್ಲಿಸಲು ಸಂಚಯ ಮಾಡುತ್ತಿಲ್ಲವಲ್ಲ ಎಂದು ಭಯದಿಂದಲೇ ದೋರೆಯ ಮನೆ ಗೇಟ್ಟಿ ದಾಟಿ ಒಳಕ್ಕೆ ಬಂದನು. ಮೊದಲು ನಾಯಿಗಳತ್ತ ನೋಡಿದನು, ಕಟ್ಟಿಹಾಕಿರುವರೋ ಇಲ್ಲವೋ ಎಂದು. ಅವಗಳನ್ನು ಕಟ್ಟಿಹಾಕಲಾಗಿದೆ. ಅಭ್ಯಾ! ಎಂದು ನಿಟ್ಟಿಸಿರು ಬಿಟ್ಟನು.

ಆದರೆ, ನರಸಿಂಹನಿಗೆ ದೋರೆಯನ್ನು ಕಂಡರೆ ಬೆಕ್ಕನ್ನು ನೋಡಿದ ಇಲಿಗೆ ಇರುವಪ್ಪು ಭಯವಾಗುತ್ತಿದೆ. ಹೇಳಿಕೊಳ್ಳಿ ರಾತ್ರಿ. ಮೇಲಾಗಿ ದೋರೆಯ ಮನುಷ್ಯರು ಒಬ್ಬನನ್ನೇ ಕರೆದುಹೊಂಡುಬಂದಿದ್ದಾರೆ. ‘ನಮಸ್ಕಾರ ದೋರೆ’ ಎಂದು ಭಯದಿಂದಲೇ ಹೇಳಿದನು.

‘ಆ, ಏನೋ ನರಸಿಂಹ ಬೆನ್ನಾಗಿದ್ದೀರ್ಯೇನೋ?’ ಎಂದನು ದೋರೆ. ಆ ಮಾತಿಗೆ ನರಸಿಂಹನಿಗೆ ಇನ್ನೂ ಭಯವಾಯಿತು. ಏನು ಈ ರಾತ್ರಿಹೊತ್ತು ದೋರೆ ಹಿಗೆ ಕ್ಷೇಮ ಸಮಾಚಾರಗಳನ್ನು ಕೇಳುತ್ತಿದ್ದಾನೆಂದು ನಡುಗುತ್ತಿದ್ದಾನೆ ನರಸಿಂಹ.

ನರಸಿಂಹ ಬಾಯಿ ತರೆಯುವಪ್ಪರಲ್ಲಿ ದೋರೆ ಆಗಲೇ ಇನ್ನೊಂದು ಪ್ರಶ್ನೆ ಹಾಕಿದನು. ದೋರೆ ಕೇಳಬಾರಿಯವರ ಉತ್ತರವನ್ನು ಅಪ್ಪೇನು ಲೆಕ್ಕಿಸುವುದಿಲ್ಲ. ಅದಕ್ಕೇ ಉತ್ತರದಿಂದ ತನಗೇನೂ

ಸಂಬಂಧವಿಲ್ಲದಂತೆ ಪ್ರಶ್ನೆ ಕೇಳುತ್ತಲೇ ಇದ್ದಾನೆ. ‘ಪ್ರತಿಮೆ ಅನಾವರಣದ ಏಪಾರಿಟಿಗಳು ಬೆನ್ನಾಗಿ ಆಗುತ್ತಿದೆಯಾ? ಪ್ರತಿಮೆ ಉದ್ದ್ಯಂಟನೆ ಸಭೆಯ ಸಭಾದ್ಯಕ್ತತೆಗೆ ಯಾರನ್ನು ಕರೆಯುತ್ತಿದ್ದಿರೋ ನರಸಿಂಹ?’ ಹೇಳಿದನು ದೋರೆ. ನರಸಿಂಹನಿಗೆ ಇದೇನೋ ಪ್ರತಿಮೆಗೆ ಸಂಬಂಧಪಟ್ಟ ಪಂಚಾಯಿತಿಯೇ ಎಂದು ಸ್ನಾಟ್ ಅರ್ಥವಾಯಿತು.

ಭಯದಿಂದಲೇ, ‘ಏಕೆ ದೋರೆ, ಪ್ರತಿಮೆ ಉದ್ದ್ಯಂಟನೆಯ ಸಭೆ ಕುರಿತು ಅಪ್ಪು ನಿಶಿರವಾಗಿ ಕೇಳುತ್ತಿದ್ದಿರಿ?’ ಎಂದನು.

‘ಪನಿಲ್ಲವೋ... ನಿಮ್ಮಲ್ಲಿ ಇರುವವರಲ್ಲಿ ವರ್ಯಾಸಿನಲ್ಲಿ ನಿನು ದೋಡ್ಡವನು. ಏದ್ದೇ ಬುದ್ಧಿ ಇರುವ ಮಹೇಂದ್ರ ಬಹಳ ಹುಪಾರಾಗಿದಾನೆ. ಅವನೇ ಇಡೀ ಸಭೆಯನ್ನು ಆಕ್ರಮಿಸುವವನಂತಿದ್ದಾನೆ. ನನಗೇನೋ ನಿನಿದ್ದರೆ ಬೆನ್ನಾಗಿರುತ್ತದೆ ಎನಿಸುತ್ತದೆ’ ಎಂದು ಇಲ್ಲಸಲ್ಲದ ಸ್ತೀರಿಯ ಧಾರೆ ಹರಿಸಿದನು ದೋರೆ.

ಆ ಮಾತುಗಳಿಂದ ನರಸಿಂಹನಿಗೆ ಆಶ್ಚರ್ಯವಾಯಿತು. ದೋರೆ ಯಾವತ್ತೂ ತನ್ನೊಂದಿಗೇ ಅಲ್ಲ, ತಮ್ಮವರ್ಯಾರೊಂದಿಗೂ ಉದಾರವಾಗಿ ಇದ್ದುದಿಲ್ಲ. ಅದಕ್ಕೇ ನರಸಿಂಹನೂ ಸೇರಿದಂತೆ ಉರಿನ ಯಾರೂಬ್ಬಿಗೂ ದೋರೆಯ ಕುರಿತು ಸದಭಿಪ್ರಾಯವಿಲ್ಲ. ಈಗೇನೋ ಇದ್ದಕ್ಕಿದ್ದಂತೆ ತನ್ನ ಮೇಲೆ ಸ್ತೀರಿ ತೋರಿಸುತ್ತಿದ್ದಾನಲ್ಲ ಎಂದುಕೊಂಡನು.

‘ಸಭೆಗೆ ಅಧ್ಯಕ್ಷನಾಗಿ ಯಾರಿದ್ದರೆ ಏನು ದೋರೆ. ಅವನು ಬೆನ್ನಾಗಿ ಓದಿಹೊಂಡವನು, ಮಹೇಂದ್ರನೇ ಇರಲಿ ಬಿಡಿ’ ಎಂದನು.

ದೋರೆ ಇದೇ ಸರಿಯಾದ ಸಮಯವೆಂದು ತನ್ನ ಬುದ್ಧಿವರ್ತಿಕೆಯನ್ನು ಪ್ರದರ್ಶಿಸಿದನು.

‘ಹಾಗಲ್ಲ ನರಸಿಂಹ, ಮಹೇಂದ್ರ ಮಾಲ. ಅವರ ಮನೆಗಳು ಎಷ್ಟುಯೋ? ಉರಿಲ್ಲೆಲ್ಲ ಒಂದು ಎರಡು ಮೂರು ಮನೆಗಳ್ದಿಯಿತೆ. ಮತ್ತೆ ನಿಮ್ಮ ಮಾದಿಗರ ಮನೆಗಳು... ಏವತ್ತು ಹೊಸಿಲುಗಳಿಗಿಂತ ಹೆಚ್ಚಾಗಿಯೇ ಇವೆ. ಹಾಗಿರುವಾಗ ನಿನೇನು

ಕಡಿಮೆಯೋ? ಆಗೋಚಿಸು’ ಎಂದು ಅಲಾರಂಗೆ ಹಿ

ಕೊಟ್ಟಿ ಬಿಟ್ಟಿತೆ ಬಿಟ್ಟಿಬಿಟ್ಟಿನು ನರಸಿಂಹನನ್ನು.

ನರಸಿಂಹನಿಗೆ ಇದು ನಿಜವೇ ಅಲ್ಲವೆ ಎನಿಸಿತು. ಚಿಕ್ಕಂದಿನಲ್ಲಿ ಕೂಡ ಮಹೇಂದ್ರ

